

7.5 ನಕ್ಷೆ ವಿಧಾನದಿಂದ ವರ್ಗ ಸಮೀಕರಣ ಬಿಡಿಸುವುದು:

$y=mx+c$ (m ಮತ್ತು c ಸ್ಥಿರಾಂಕಗಳು) ರೂಪದ ಸಮೀಕರಣದ ನಕ್ಷೆ ಎಳೆಯವುದನ್ನು ನಾವೀಗಾಗಲೇ ಕಲಿತ್ತಿದ್ದೇವೆ. ಇಂಥಹ ಸಮೀಕರಣದ ನಕ್ಷೆಯು ಒಂದು ಸರಳರೇಖೆಯಾಗಿರುತ್ತದೆ ಎಂದೂ ಕಲಿತ್ತಿದ್ದೇವೆ.

ಈಗ ನಾವು $ax^2 + bx + c = 0$ ರೂಪದ ವರ್ಗ ಸಮೀಕರಣವನ್ನು ನಕ್ಷೆ ವಿಧಾನದಲ್ಲಿ ಬಿಡಿಸುವ ಕ್ರಮವನ್ನು ತಿಳಿಯುವಾ. ಇಂಥಹ ಸಮೀಕರಣವನ್ನು ಎರಡು ವಿಧಗಳಲ್ಲಿ ಬಿಡಿಸಬಹುದು.

ವಿಧಾನ 1:

$ax^2 + bx + c = 0$ ಎನ್ನುವುದನ್ನು $ax^2 = -bx - c$ ಎಂದೂ ಬರೆಯಬಹುದು. ಅವು ಎರಡೂ y ಗೆ ಸಮಾನವಿರಲಿ. ಆಗ ನಮಗೆ $y = ax^2$ ಮತ್ತು $y = -bx - c$ ಎಂದು ಎರಡು ಸಮೀಕರಣಗಳು ಸಿಗುತ್ತವೆ. ಎರಡಕ್ಕೂ ನಕ್ಷೆ ರಚಿಸಿ. ಅವುಗಳು ಒಂದೊನ್ನೊಂದು ಕಡಿಯುವ ಬಿಂದುಗಳೇ $ax^2 + bx + c = 0$ ವರ್ಗ ಸಮೀಕರಣದ ಮೂಲಗಳು. 7.5 ಸಮಸ್ಯೆ 1 ನ್ನು ಈ ವಿಧಾನದಲ್ಲಿ ಬಿಡಿಸಲಾಗಿದೆ.

ವಿಧಾನ 2:

$ax^2 + bx + c$ ಗೆ ನಕ್ಷೆ ರಚಿಸಿ. ಆದು x ಅಕ್ಷವನ್ನು ಎಲ್ಲಿ ಕಡಿಯುವದೋ ($y=0$) ಅಲ್ಲಿಯ x ನ ಬೆಲೆಯೇ ಮೂಲಗಳು. 7.5 ಸಮಸ್ಯೆ 2 ನ್ನು ಈ ವಿಧಾನದಲ್ಲಿ ಬಿಡಿಸಲಾಗಿದೆ.

ಪರಿಹಾರ: (ವಿಧಾನ 1)

1. $2x^2 - x - 3 = 0$ ಸಮೀಕರಣ ಬಿಡಿಸುವುದು.

ಹಂತ 1: x ನ ಕೆಲವು ಬೆಲೆಗಳಿಗೆ y ($= 2x^2$) ಯ ಬೆಲೆಗಳನ್ನು ಲೆಕ್ಕಿಸಿ.

$x \rightarrow$	0	1	-1	2	-2
$y \rightarrow$	0	2	2	8	8
(x, y)	(0, 0)	(1, 2)	(-1, 2)	(2, 8)	(-2, 8)

ಹಂತ 2: ನಕ್ಷೆ ಹಾಳೆಯಲ್ಲಿ (x, y) ನಿರ್ದೇಶಾಂಕಗಳನ್ನು ಬಿಂದುಗಳನ್ನು ಗುರುತಿಸಿ. ಈ ಎಲ್ಲಾ ಬಿಂದುಗಳನ್ನು ಒಂದು ನಯವಾದ ರೇಖೆಯಿಂದ ಜೋಡಿಸಿ. ಈ ನಯವಾದ ರೇಖೆಯನ್ನು ‘ಪರವಲಯ’ ಎನ್ನಿವರು.

ಹಂತ 3: x ನ 2 ಬೆಲೆಗಳಿಗೆ y ($= 3+x$) ಯ ಬೆಲೆಗಳನ್ನು ಪಟ್ಟಿಮಾಡಿ.

$x \rightarrow$	-1	1
$y \rightarrow$	2	4
(x, y)	(-1, 2)	(1, 4)


ಇಲ್ಲಿ x ನ ಒರೇ 2 ಬೆಲೆಗಳಿಗೆ ನಿರ್ದೇಶಾಂಕಗಳನ್ನು ಮಡುಕಲು ಹೇಳಿದ್ದೇಕೆ? ($y = 3 + x$ ಎಂಬುದು $y = mx + c$ ರೂಪದ ಸಮೀಕರಣ. ಇದರ ನಕ್ಷೆ ಒಂದು ಸರಳರೇಖೆಯಾಗಿರುತ್ತದೆ. ಒಂದು ಸರಳರೇಖೆ ಎಳೆಯಲು 2 ಬಿಂದುಗಳು ಸಾಕು!)

ಹಂತ 4: ನಕ್ಷೆ ಹಾಳೆಯಲ್ಲಿ (x, y) ನಿರ್ದೇಶಾಂಕಗಳ ಬಿಂದುಗಳನ್ನು ಗುರುತಿಸಿ, ಸರಳ ರೇಖೆಯನ್ನು ಎಳೆಯಿರಿ. (ಬೇಕಾದರೆ ವೃದ್ಧಿಸಬಹುದು)

ಈ ಸರಳರೇಖೆ ಮತ್ತು ಪರವಲಯವು 2 ಬಿಂದುಗಳಲ್ಲಿ ಭೇದಿಸುತ್ತವೆ. ಆ ಬಿಂದುಗಳ ನಿರ್ದೇಶಾಂಕಗಳು (-1, 2) ಮತ್ತು (1.5, 4.5).

ಇವುಗಳಲ್ಲಿ x ನ ಬೆಲೆಗಳು: -1 ಮತ್ತು 1.5. -1 ಮತ್ತು $1.5 (= \frac{3}{2})$ $2x^2 - x - 3 = 0$ ಸಮೀಕರಣವನ್ನು ಸಾಧಿಸುತ್ತವೆ.

∴ ಸಮೀಕರಣದ ಮೂಲಗಳು: -1 ಮತ್ತು 1.5.



ತಾಳೆ:

$2x^2 - x - 3 = 0$ ಸಮೀಕರಣವು $ax^2 + bx + c = 0$ ರೂಪದಲ್ಲಿದೆ.

ಈ ಸಮೀಕರಣದ ಮೂಲಗಳು: $x = \frac{-b \pm \sqrt{b^2 - 4ac}}{2a}$


ಇಲ್ಲಿ $a=2, b= -1, c= -3$

$\therefore \sqrt{b^2 - 4ac} = \sqrt{1+24} = \pm 5$

ಮೂಲಗಳು: $\frac{1 \pm 5}{4} = -1$ ಮತ್ತು $\frac{3}{2}$ ನಕ್ಷೆ ಕ್ರಮದಲ್ಲಿಯೂ ಇವೇ ಬಂದಿವೆ.

$\sqrt{3}$ ರ ಬೆಲೆ ಕಂಡುಹಿಡಿಯುವುದು:

ಈಗ $x = \sqrt{3}$ ಆದಾಗ y ಯ ಬೆಲೆ ಎಷ್ಟು? ಪರವಲಯ ನೋಡಿ. $x = \sqrt{3}$ ಆದರೆ, $y = 2x^2 = 6$. ನಕ್ಷೆಯಲ್ಲಿ $y=6$ ಆದಾಗ, x ಗೆ ಎರಡು ಬೆಲೆಗಳಿವೆ (ಅವನ್ನು ಪರವಲಯದ ಮೇಲೆ ವೃತ್ತಾಕಾರದಲ್ಲಿ y ಅಕ್ಷದ ಎರಡೂ ಕಡೆಗೆ ಗುರುತಿಸಲಾಗಿದೆ) ಅ ಬಿಂದುಗಳು ಎಲ್ಲಿ x ಅಕ್ಷವನ್ನು ಕಡಿಯುವುದೋ (ನೀಲಿ ಬಣ್ಣದಲ್ಲಿ ಎಳೆದ ಲಂಬ) ಅವು $\pm \sqrt{3}$ ನ ಬೆಲೆಗಳನ್ನು ನೀಡುತ್ತವೆ.



7.5 ಸಮಸ್ಯೆ 2: $2x^2 + 3x - 5 = 0$ ಈ ಸಮೀಕರಣವನ್ನು ನಕ್ಷೆ ವಿಧಾನದಿಂದ ಬಿಡಿಸಿ.


ಪರಿಹಾರ: (ವಿಧಾನ 2)

ಹಂತ1: x ನ ಕೆಲವು ಬೆಲೆಗಳಿಗೆ $y (= 2x^2 + 3x - 5)$ ಯ ಬೆಲೆಗಳನ್ನು ಲೆಕ್ಕಿಸಿ.

$x \rightarrow$	0	1	-1	2	-2	-3
$y \rightarrow$	-5	0	-6	9	-3	4
(x , y)	(0, -5)	(1, 0)	(-1, -6)	(2, 9)	(-2, -3)	(-3, 4)

ಹಂತ 2: ನಕ್ಷೆ ಹಾಳೆಯಲ್ಲಿ (x, y) ನಿದೇಶಾಂಕಗಳ ಬಿಂದುಗಳನ್ನು ಗುರುತಿಸಿ, ಅವುಗಳನ್ನು ಒಂದು ನಯವಾದ ರೇಖೆಯಿಂದ ಜೋಡಿಸಿ. ಈ ನಯವಾದ ರೇಖೆಯು **ಪರವಲಯ**.

ನಮಗೇಗ ಬೇಕಾಗಿರುವುದು $2x^2 + 3x - 5 = 0$ ಆಗಿರುವ x ಬಿಂದು (ಅಂದರೆ $y=0$ ಆದಾಗ). ಪರವಲಯವು x ಅಕ್ಷವನ್ನು 2 ಬಿಂದುಗಳಲ್ಲಿ ಟೇದಿಸುತ್ತದೆ. ಆ (x ಅಕ್ಷದ ಮೇಲಿನ ಯಾವುದೇ ಬಿಂದುವಿನಲ್ಲಿ $y=0$) ಆ ಬಿಂದುಗಳ ತಹದಲ್ಲಿ y ಅಕ್ಷದ ಏರಡೂ ಕಡೆ ಗುರುತಿಸಲಾಗಿದೆ)
 $\therefore 1$ ಮತ್ತು $-\frac{5}{2}$ ಇವುಗಳು ದತ್ತ ಸಮೀಕರಣದ ಮೂಲಗಳಾಗಿವೆ.



ತಾಳಿ: ದತ್ತ ಸಮೀಕರಣ: $2x^2 + 3x - 5 = 0$. ಇದು $ax^2 + bx + c = 0$ ರೂಪದಲ್ಲಿದೆ.

$$\text{ಮೂಲಗಳು: } x = \frac{-b \pm \sqrt{b^2 - 4ac}}{2a} \quad \text{ಇಲ್ಲಿ } a=2, b=3, c=-5. \therefore b^2 - 4ac = 9 + 40 = 49 \therefore \sqrt{b^2 - 4ac} = \pm 7$$

$$\text{ಮೂಲಗಳು: } \frac{-3 \pm 7}{4} = 1 \text{ ಮತ್ತು } -\frac{5}{2} \text{ ನಕ್ಷೆ ಕ್ರಮದಲ್ಲಿಯೂ ಇವೇ ಬಂದಿವೆ.}$$